

FlexType 3.0

Äîêóìåíò: README.DOC

Òîçè ôàééë ñúäúðæà äññüéíèòåðëíà èíôîðìàöèÿ, êîýòî íå åâééþ÷åíà â ðúêîâñòåðòíà íà ÔëåêñÖàéí.

Èíñòàëàöèÿ íà ÔëåêñÖàéí

Çà äà áúäå èíñòàëèðàí ÔëåêñÖàéí å íåáðñäèíï äà áúäå ñòàðòèðàí ôàéëúò SETUP.EXE îò íúðâàòà äèñòðèáóòèåíà äèñêåòà.

Ôîâà ïíæå äà ñòàíå ïí åäéí îò ñëåäíèòå íà÷èíë:

1. Îò ìåíþòî **Start** èçáåðåòå êíîàíäàòà **Run...**; â äèàëíäîâèÿò ïðîçîðåö, íàïèøåòå **A:\Setup** èëè **B:\Setup** è íñòðåðåòå ñ OK.
2. Àêî ïíëçâàòå Windows Explorer: Èçáåðåòå óñòðîéñòåí **A:** (èëè **A:**) â ëÿâàòà ÷àñò íà äèàëíäîâèÿ ïðîçîðåö. Ñëåä éàòì ñå ïíÿâè ñúäúðæàíèåòí íà íñòàâåíàòà â óñòðîéñòåíòí äèñêåòà, ñòàðòèðàéòå ôàéëà **Setup.exe**.

Ñëåä íÿéîëëí ñåéóíäè íà åéðàíà ùå ñå ïíÿâè ãëèàâíîòî ìåíþ íà **FlexType 3.0 Setup**. Ñëåäâàéòå èíñòðóëèèòå çà äà èíñòàëèðàòå ïðîäóëòà.

Ñëåä óñïåðøíà èíñòàëàöèÿ, FlexType 3.0 Setup ùå ñúçäääå åðóíà, íàðå÷åíà Datecs Applications.

ÔëåêñÖàéí è ñèñòåííèòå øðèôòîå

Â MS Windows ñèñòåííèòå øðèôòîå å ñå èçíïëçâàò ïðè èçîáðåçÿâàíåòí íà ìåíþòàòà, äèàëíäîâèòå ïðîçîðöè, ñèñòåííèòå ñúáùåíèÿ è äð. Íðè èíñòàëàöèÿòà íà ÔëåêñÖàéí ïíæåòå äà óêàæåòå ñèñòåííèòå øðèôòîå å à ñúäúðæàò Èèðèëèòà. Àêî èçíïëçâàòå ïðîäðàìè ñ ìåíþòà íà ôðåíñèè, íåìñèè èëè äðóä åçèê, ñúáùåíèÿòà íà òåçè åçèòè ïíàò åà ñòàíàò íåðåçáèðååíè, òúé êàòò íà íÿñòòòí íà íÿéîë ìò áóéâèòå ùå ñå ïíÿâýò êèðèëñèè ñèíàïëè. Çà äà áúäàò òåçè ñúáùåíèÿ ðàçáèðååíè å íåáðñäèíï îò Èíòðîéíèÿ ïðîçîðåö íà ÔëåêñÖàéí, â ñòðàíèòå ñòðàíèòå **Fonts**, ñèñòåííèÿò øðèôò åà áúäå óñòåííåí íà **US, Western Europe**. Àêî íúé èñêàòå äà èçíïëçâàòå ïðîäðàìè ñ ìåíþòà íà Èèðèëèòà, å íåáðñäèíï åà ñìåíèòå ñèñòåííèÿ øðèôò íà **Eastern Europe/Cyrillic**.

Ñòàíäàðòîâ MS Windows 95, çà äà áúäàò ñìåíäíè ñèñòåííèòå ñòðèòðòå â å íååöïäèïâ äà áúäå ïðåéíñòàëèðàíà öÿèàòà ñèñòåíà. ÔëåêñÒàéï âè äàâà áúçïæíñò äà ñìåíèòå ñèñòåííèòå ñòðèòðòå â ñàïî ñ ääïî ðåñòàðòèðàíà Windows!

Äåèíñòàëèöèý íà ÔëåêñÒàéï

ÔëåêñÒàéï 3.0 ñúäúðæà è ïðåðàíà çà äåèíñòàëèðàíå, êïýòî ïíæåðå äà ñòðàðòèðàòå ÷ðåç ôàééà UNINSTAL.EXE.

Äðóä íà÷èí çà äåèíñòàëèðàíå â ÷ðåç **Control Panel** íà Windows 95. Ñ äåîéï ùðàéâàíà ìçáåðåòå **Add/Remove Program**. Îò ñúòåðòíèý äèäéïâ ïðîçîðåòå èçáåðåòå **FlexType 3.0** è ïòòåðäåòå äåèíñòàëèðàíå ÷ðåç íàòèñêàíå íà áóòíà **Add/Remove**.

Âàæïî â äà ñå ìòååëåæè, ÷å ÷ðåç ÔëåêñÒàéï Âèå íàñòðîéâòå íýéïè ñèñòåííè ïðåðàíàòðè, êïèòî ïðè äåèíñòàëèðàíå íå ñå áúçñòàííäýâàò àâòîìàòè+â ìúðâíà ÷àëïîòî èì ñúñòïýíèå. ïðåðàíàòà UNINSTAL äåèíñòàëèðà ñàïî ïðåðàííèòå ôàééíå íà ÔëåêñÒàéï, áåç äà ïðîäíý ðåéóùèòå ïðåðàíàòðè. Ñëåäíàòåðäéï, ïðåðàíàòå ñå ëåèíñòàëèðàíå, òðÿåâà äà èçáåðåòå êíñòðåöèýòà íà ñúòåðòíèòå ïðåðàíàòðè íà ñèñòåíàòå ÷ðåç ÔëåêñÒàéï.

Ìòêðèòè ïðîáëåìè

1. Â ðåäàèòðà íà êëàâèàòóðàòà ëäàò ñå ðåäàèòðàò ñàïî êëàâèàòóðíèòå ïíäðåäåè çà ñëåäíèòå êííàéíàöèè îò ñiäöèàëíè êëàâèøè:

Normal, Shift, Caps Lock.

Â ïñòàíäèòå ñëó÷àè, äïðè äà ñå ïðåâýò ïðîäííè ïðàçïíæåíèòå ìà ñèíàïíèòå, òå íýà äà íéàæàò åéèýíèå. Ôàçè ïðîáëåìè ñå äúëæè íà ôàéòà, ÷å â Windows êëàâèøèòå Alt è Ctrl ñå èçïíèçâàò çà "áúðçè êëàâèøè" ïðè ðàáîòà ñ ìåíþòà, äèàëíäíâè ïðîçîðöè è äð. ïíðàäè ðàçè ïðè÷èíà ñèñòåíàòå íå èçïíèçâà çà ðåçè êëàâèøè èíôïðàöèýòà îò ôàééíâåòå ñ êëàâèàòóðíèòå ïíäðåäåè.

2. Àéî íà êíñþòúðà, íà êïéòî ñå èíñòàëèðà ÔëåêñÒàéï èìà ôàééíâå ñ ìåíà ñúäúðæàùè Êèðèëèòà, å áúçïæíï òå äà ñòàíàò íåðàçáèðàâìè è íåäñòúïè (çà ïðåèíàòåíå, èçðèâàíå è ò.í.) ñëåä èíñòàëèöèýòà.

Ôîçè ïðîáëåìè ñå äúëæè íà ôàéòà, ÷å Windows èçïíèçâà ëäàâàòà òàäéèòå çà **DOS** ïðè êíñåðòðèðàíåòî íà ìåíàòà íà ôàééíâåòå. Óúé êàòî ÔëåêñÒàéï äíàâåý íâà êíäâåà òàáëèòà çà **DOS (DOS <-> Windows)** (ôèëòúðà), ùå ñå ïðîäííè è íà÷èíúò ïî êïéòî ñå êíñåðòðèðàò èíàòå ìà ôàééíâåòå. ïðè èíñòàëèöèýòà ëæåðå ãà ôéàæåòå íà ÔëåêñÒàéï äà íå ïðîäíý **DOS <-> Windows** ôèëòúðà,

êàòî ïî òîçè íà÷èí ùå çàïàçèòå èìåíàòà íà ôàéëîâåòå ñè. Ñúùî ðàêà, àêî âå÷å ñòå èíñòàëèðàëè ÔëåéñÒàéï ñ **DOS <-> Windows** ôèëòúð çà Èèðèëèöà, âèå ëæåòå äà ñìåíèòå ôèëòúðà ìò Èíòðîëíèÿ ïðîçîðåö íà ÔëåéñÒàéï. Ñìåíÿéè **DOS<->Windows** ôèëòúðà íà **US**, **Western Europe** ñòàðèòå ôàéëîâå ñ èìåíà íà Èèðèëèöà ùå áúäàò ïòíîâî äîñòúïíè.

Ñ ÔëåéñÒàéï ñúùî ëæåòå äà èìåòå ôàéëîâå è äèðåëòîðèè ñ èìåíà ñúäúðæàùè Èèðèëèöà, îí àêî èìåòå âå÷å òàéëâà ôàéëîâå ñúçäääåíè ïðåäè èíñòàëåöèÿòå íà ÔëåéñÒàéï, òå ëäàò äà ñå îêàæàò íåäîñòúïíè. Çàòîâà, ïðåäè äà ñìåíèòå **DOS<->Windows** ôèëòúðà íà **Eastern Europe /Cyrillic**, ùå òðýáâà äà ïðåèìåíóâàòå âñè÷è ôàéëîâå ñ èìåíà ñúäúðæàùè êèðèëèöà äà áúäàò ñ ëàòèíñèè áóêâè. Ñéåä êîåòî, ëæåòå äà ñìåíèòå ôèëòúðà (íò Èíòðîëíèÿ ïàíåë íà ÔëåéñÒàéï) è äà ïðåèìåíóâàòå æåëàíèòå ìò Âàñ ôàéëîâå ñ èìåíà ñúäúðæàùè Èèðèëèöà.

Íàäÿâàìå ñå, ÷å â ñëåäâàùàòå âåðñèÿ íà ïðîäóêòà, òàçè ïðîáëåìè ùå áúäàò ïòñòðàíåíè.

Íðèÿòíà ðàáîòà ñ ÔëåéñÒàéï 3.0!